

ಕನಕದಾಸರ

ರಾಮಧಾನ್ಯ ಜಲತ್ರೀ

(ಸಂಪಾದನೆ, ಅನುವಾದ)

ಸಂಪಾದಕರು :

ಡಾ॥ ಚಿಕ್ಕಣ್ಣ ಯಣ್ಣೆಕಟ್ಟೆ

ಶೈವ ಸರಸ್ಯಾತ್ಮ ಆಹಾರ ಪರಿಪರ್ಯೆ ಮತ್ತು ಕನೆಕ್ಟರಾಸರು

ಸಂಸಾರಿ, ಸಾಮಂತ, ಕವಿ, ಸಂತ, ಸಮಾಜ ಸುಧಾರಕ ಈ ಎಲ್ಲ ಹಿನ್ನೆಲೆಗಳಿಂದ ಕನಕದಾಸರದ್ದು ಅನ್ನ ವ್ಯಕ್ತಿತ್ವ, ಬೆಲೆ ಕಟ್ಟಿಲಾಗದ ಬದುಕು. ವಿಜಯನಗರದ ಅರಸರಿಗೆ ದಾಳಾಯಿಕರಾಗಿದ್ದ ಬೀರಪ್ಪ ಬಾಡದ ಪ್ರಶ್ನಾತ್ಮ ಕುಳ. ಬಹಳ ವರ್ಷಗಳ ಕಾಲ ಬೀರಪ್ಪ-ಬಜ್ಜುವು ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ತಿರುಪ್ಪತಿಯ ತಿಮ್ಮಿಪ್ಪನಿಗೆ ನಡೆದುಕೊಂಡರೆಂದೂ, ಆ ದೇವರ ಪರಬ್ರಹ್ಮಾದದಿಂದ ಹೃಷಿದ ಮಗುವಿಗೆ ತಿಮ್ಮಿಪ್ಪ ಎಂದು ನಾಮಕರಣ ಮಾಡಿದರೆಂಬ ನಂಬಿಕೆಯಿದೆ. ಆದರೆ ದೇವಾಲಯವೋಂದರ ಜೀಜೋಂದ್ದು ರದ ಕೆಲಸಕ್ಕೆ ಭೂಮಿಯನ್ನು ಅಗೆದಾಗ ದೊರೆತ ದೊಡ್ಡ ಮೊತ್ತದ ನಿಧಿ ತಿಮ್ಮಿಪ್ಪನಿಗೆ ದೊರೆತದ್ದರಿಂದ ಅಂದಿನಿಂದ ತಿಮ್ಮಿಪ್ಪ ಕನಕನಾದ ಬಗೆಗೂ ಐತಿಹ್ಯವಿದೆ. ಮುಂದೆ ಬಾಡದಲ್ಲಿದ್ದ ಆದಿಕೇಶವನ ದೇವಾಲಯದ ಮೇಲೆ ಮೋಖಲರ ದಾಳಿ ಆರಂಭವಾದಾಗ ಆ ದೇವರನ್ನು ರಕ್ಷಿಸಲು ಕನಕನಾಯಕ, ಆದಿಕೇಶವ ಮೂರಿಂಯನ್ನು ಬಾಡದಿಂದ ಕಾಗಿನೆಲೆಗೆ ತಂದು ಪ್ರತಿಷ್ಠಾಪಿಸುವುದರೊಂದಿಗೆ ಆ ಮೂರಿಂಯನ್ನು ಸಂರಕ್ಷಣೆ ಮಾಡಿದ ಬಗ್ಗೆಯೂ ಚಚೆಂ ನಡೆದಿದೆ.

ಕನಕದಾಸರು ಸಾಂಸ್ಕೃತಿಕ ಬದುಕಿನುದ್ದಕ್ಕೂ ಜೀವಂತವಾಗಿರುವುದು ಜೀವನ ಮತ್ತು ಸಾಹಿತ್ಯಗಳ ಸಿದ್ಧಿ ಯಿಂದ ಎಂಬುದು ಗಮನಾರ್ಹ ಸಂಗತಿ. ಆದುದರಿಂದಲೇ ಇತರೆ ಕೀರ್ತನಕಾರರಂತೆ ಕನಕದಾಸರು ಕೇವಲ ತತ್ವಪರದ ಕಟ್ಟಿ ದೇವರನ್ನು ಅಚ್ಚಿಸಿ ಹಾಡಿ, ಹೊಗಳುವ ಕೀರ್ತನೆಗಳ ತತ್ವ ಬೋಧನೆಯೇ ಇಲ್ಲಿ ಪ್ರಥಾನ ನೆಲೆಯಾಗಿಲ್ಲ. ಸಮಾಜದ ಒಡನಾಟ, ಅನುಭವ ಮತ್ತು ಈ ಗಾಢ ಅನುಭವ ಅಭಿಪ್ರಾಯಗೊಂಡದ್ದು ಅವರ ಸಾಮಾಜಿಕ ಪರಿವರ್ತನೆಯ ರಚನೆಗಳಲ್ಲಿ ಎಂಬುದರ ಜೊತೆಗೆ ಕನಕದಾಸರ ಕಾಲದ ಯಾವೋಬ್ಬ ಕೀರ್ತನಕಾರರಿಂದಲೂ ಮಹಾಕಾವ್ಯ ರಚನೆ ಸಾಧ್ಯವಾಗಿಲ್ಲದಿರುವುದು ಮುಖ್ಯ. ಕನಕದಾಸರು ಒಂದಲ್ಲ ಮೂರು ಕಾವ್ಯಗಳನ್ನು ರಚಿಸಿದ್ದಾರೆ. ‘ದಾಸರೆಂದರೆ ಪುರಂದರ ದಾಸರಯ್ಯಾ’ ಎಂಬ ವಿನಂಯಪರ ಮಾತುಗಳಲ್ಲಿ ಸ್ವಯಂ ಕನಕದಾಸರೇ ಪುರಂದರ ದಾಸರನ್ನು ಕೊಂಡಾಡಿದ್ದರೂ ಪುರಂದರದಾಸರು ಶ್ರೇಷ್ಠ ದಚ್ಚೆಯ ಕೀರ್ತನಕಾರರಾಗಿ ರಾಮಧಾನ್ಯ ಚರಿತ್ರೆ

ದ್ವರೂ, ಕನಕದಾಸರ ಸ್ಥಾನವನ್ನು ತಲುಪಲಾರರು. ಕನಕದಾಸರ ಹೋಸ ಬಗೆಯ ಪ್ರಯೋಗಶೀಲತೆ, ಸಾಮಾಜಿಕ ಕಾಳಜಿ, ಕಾಲಧರ್ಮವನ್ನು ವೀರಿದ ಜೀವನ ದರ್ಶನ ಇವೆಲ್ಲವೂ ಕನಕದಾಸರ ಅನನ್ಯತೆಗೆ ಸಾಕ್ಷಿಯಾಗುತ್ತವೆ. ಕವಿ, ಚರಿತ್ರೆಕಾರರು ಹೇಳುವ ‘ಕನಕದಾಸರ ಜೀವನವೇ ಒಂದು ಮಹಾಕೃತಿಯಾಗಿತ್ತು. ಅವರ ಕೃತಿಗಳಲ್ಲಿ ಮಹೋನ್ನತಿ ಬೆಳಗಿದೆ. ಪುರಂದರ ದಾಸರಂತೆ ಕಂಡರೂ ಅವರಿಗಂತ ಕೆಲ ಮಟ್ಟಿಗೆ ಬೇರೆಯಾಗಿ ಕನಕದಾಸರು ತಮ್ಮ ಜೀವನ ಸಾಹಿತ್ಯಗಳ ಸಿದ್ಧಿಯಿಂದ ಕನ್ನಡಿಗರ ಚಿರಂತನವಾದ ಸಂಸ್ಕೃತಿ ದೀಪಗಳಲ್ಲಿ ಒಂದಾಗಿದ್ದಾರೆ.

ಕನಕದಾಸರು ಪ್ರಥಾನವಾಗಿ ಕವಿ, ನಂತರ ಸಂತ ಇತ್ಯಾದಿ. ಹೋಹನ ತರಂಗಣಿ, ರಾಮಧಾನ್ಯ ಚರಿತ್ರೆ, ನಳ ಚರಿತ್ರೆ ಅಪ್ರಾವ ಕಾವ್ಯಸೃಷ್ಟಿಯ, ಸೃಜನಶೀಲತೆಯ ಕವಿ ಕನಕದಾಸರ ಹಿರಿಮೆಗೆ ಸಾಕ್ಷಿಯಾಗಿದೆ. ಪ್ರೀತಿ, ಪ್ರಾಣಯ, ಯುದ್ಧ, ನೋವು-ನಲಿವುಗಳೊಂದಿಗೆ ಅದ್ದಿ ತೆಗೆಯುವ ಮೂಲಕ ಕಾವ್ಯಸಂಹಿತೆಯ ಎಲ್ಲಾ ಲಕ್ಷಣಗಳನ್ನು ಹಿರಿ, ತಮ್ಮದೇ ಆದ ಮೂಸೆಯಲ್ಲಿ ಕಟ್ಟಿಕೊಡುವ ವಿಶಿಷ್ಟ ಪ್ರತಿಭೆ ಕನಕದಾಸರದ್ದು. ಹಾಗಾಗಿಯೇ ಕನಕದಾಸ ‘ದಾಸಸಾಹಿತ್ಯದ ಅನಷ್ಟ್ವಾ ರತ್ನ’ ಎಂಬ ಅಗ್ನಿಕೆಗೆ ಕಾರಣರಾಗಿದ್ದಾರೆ.

‘ರಾಗಿ ರಾಮಾಯಣ’ ಎಂದೇ ಹೆಸರಾಗಿರುವ ರಾಮಧಾನ್ಯ ಚರಿತ್ರೆ ಕನಕದಾಸರ ಅಧ್ಯತ ಸೃಷ್ಟಿ. ಜಾನಪದ ಕಥೆಯನ್ನು ಅಥವಾ ನಂಬಿಕೆಯನ್ನು ಒಂದು ವಿಶಿಷ್ಟ ಸಂದರ್ಭಕ್ಕೆ ಅಧಿಕಪೂರ್ಣವಾಗಿ ಬಳಸಿಕೊಂಡ ರೀತಿ, ಭಾರತವನ್ನು ಪ್ರನರ್ಹ ಸೃಷ್ಟಿಸಿದ ಹಿರಿಮೆಗೂ ಪಾತ್ರವಾಗುತ್ತದೆ. ವನವಾಸದ ಕರಿಣ ದಿನಗಳಲ್ಲಿ ಸವೆಯುತ್ತಿದ್ದ ಪಾಂಡವರು ತಮ್ಮಲ್ಲಿಗೆ ಒಂದ ಶಾಂಕಿಲ್ಯ ಶಿಷ್ಟಿಯ ಬಳಿ ಸರಸವಾಗಿ ಮಾತನಾಡುವ, ಈ ಮೂಲಕ ನೋವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವಿನೋದವಾಗಿ ಮೂಡಿದ ರಾಮನ ಕಥೆ, ರಾಗಿ ರಾಘವನಾದ ಬಗೆಯಲ್ಲಿ ಪರ್ಯಾಯವಸಾನವಾಗುತ್ತದೆ. ಆದರೆ ಕನಕದಾಸರು ಈ ರಾಗಿಯ ಕಥೆಗೆ ಒಂದು ಗಾಂಭೀರ್ಯವನ್ನೂ, ವಿಶ್ವಾಸಾರ್ಥಕತೆಯನ್ನು ತಂದುಕೊಡುವುದರಲ್ಲಿಯೇ ತಮ್ಮ ಸ್ವಂತಿಕೆಯನ್ನು ಪ್ರತಿಷ್ಠಾಪಿಸುವುದಲ್ಲದೆ ಪ್ರಾಣಿ, ಗಿಡ-ಮುರ ಮಾತನಾಡುವ ಪಂಚತಂತ್ರದ ಕಥೆಗಂತ ಭಿನ್ನವಾಗಿ ಧಾನ್ಯವೂ ಮಾತನಾಡುವ ಹೋಸ ತಂತ್ರವನ್ನು ತಂದಿದ್ದಾರೆ. ಜೊತೆಗೆ ವರ್ಗ ಸಂಘರ್ಷದ ಸಂಕೀರ್ಣತೆಯನ್ನು, ಕಾವ್ಯ ವರ್ಣವನ್ನು

ಸಾಮಾಜಿಕ ಸಮಾನತೆಯ ಹಿನ್ನೆಲೆಯಲ್ಲಿ ರೂಪಗೊಳಿಸಿದ ಮೊದಲ ಅಭಿವೃತ್ತಿ ಎಂಬ ಹಿರಿಮೆಗೂ ಕನಕದಾಸ ಪಾತ್ರನಾಗುತ್ತಾನೆ. ಶೂದ್ರ-ಭಾಹ್ಯಣ ಈ ಜನಾಂಗಿಕ ಪ್ರತಿಮೆಯ ರಾಗಿ-ಭತ್ತಕ್ಕೆ ಸಂಬಂಧಿಸಿದ ಈ ಕಿರಿಯ ಕಥೆಯಲ್ಲಿ ವರ್ಣಣವ್ಯವಸ್ಥೆಯ ಅಸಂಬದ್ಧ ಕಲ್ಪನೆಯನ್ನು ಅರ್ಥಪೂರ್ಣವಾಗಿ ಅಲ್ಲಾಗಳಿದ್ದು, ಹುಟ್ಟಿ ಶೋಷ್ಟಾದರೂ ಜನೋಪಕಾರಿ ಬದುಕಿನಿಂದ ಪ್ರತಿಭೆ, ಪಾಂಡಿತ್ಯಗಳಿಧ್ವರೆ ಅಂಥವರ ಬದುಕು ಸಮಾಜಕ್ಕೆ ಮಾಡರಿ, ಅನುಕರಣೀಯ ಎನ್ನುವುದು, ಈ ಮೂಲಕ ಶೈಷ್ಣಿತೆಯ ಪಿತ್ತ ನೆತ್ತಿಗೇರಿದ ಭತ್ತ ಎಷ್ಟೇ ಕೊಳ್ಳಿಕೊಂಡು ಕೂಗಾಡಿದರೂ ರಾಗಿಯ ಮುಂದೆ ಶೋನ್ನ. ರಾಗಿ ಭತ್ತಕ್ಕೆ ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವ ಅರ್ಥಪೂರ್ಣ ಸಿದ್ಧಾಂತವನ್ನು ಪ್ರತಿಮೆಯಾಗಿ ಕಟ್ಟಿಕೊಟ್ಟ ಮೊದಲ ಸಮಾಜವಾದಿ ಹಾಗೂ ಬಂಡಾಯ ಕವಿ ಎಂಬುದನ್ನು ಕನಕದಾಸರು ಸಾಂದರ್ಭಿಕವಾಗಿ ರುಚಿಪಡಿಸಿದ್ದಾರೆ.

ಭಾಷಿನಿ ಷಟ್ಪದಿಯಲ್ಲಿ 158 ಪದ್ಗಳಲ್ಲಿ ಮೂಡಿ ನಿಂತ ರಾಮಧಾನ್ಯ ಚರಿತ್ರೆ ರಾಮಾಯಣದ ಒಂದು ಷಟ್ಪ ಭಾಗವನ್ನು ಹೇಳುತ್ತದೆ. ರಾಷ್ಟ್ರನಿಂದ ಅಪಹರಿಸಲ್ಪಟ್ಟಿದ್ದ ಸೀತೆಯನ್ನು ಕಬಿಸೇನೆಯ ನರವಿನೊಂದಿಗೆ ರಾಷ್ಟ್ರನನ್ನು ಸಂಹಾರ ಮಾಡಿದ ಶ್ರೀರಾಮ ಸೀತೆಯ ಸಮೀತ ಅಯೋಧ್ಯೆಗೆ ಹಿಂತಿರುಗುತ್ತಾನೆ. ಲಂಕೆಯಿಂದ ಅಯೋಧ್ಯೆಗೆ ಬರುವ ಮಾರ್ಗದಲ್ಲಿ ಖುಷಿಗಳ ಅಶ್ರಮದಲ್ಲಿ ತಂಗುತ್ತಾನೆ. ಆಗ ಆ ಖುಷಿಗಳು ಪ್ರೀತಿಯಿಂದ ಬಡಿಸಿದ ಬಗೆಬಗೆಯ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಉಟ ಮಾಡುತ್ತಾನೆ. ರಾಗಿಯ ಆಹಾರ ರಾಮನಿಗೆ ತುಂಬಾ ಇಷ್ಟವಾಗುತ್ತದೆ. ಧಾನ್ಯಗಳ ಮೇಲೆ ಚಚ್ಚೆಯೂ ಆಗುತ್ತದೆ. ರಾಮನ ಸಮುದಾಯ, ಖುಷಿಗಳ ಬಳಗ ಏರಡೂ ಕಡೆಯಿಂದಲೂ ಅವರವರ ರುಚಿಗೆ ತಕ್ಕ ಹಾಗೆ ಕೊಂಡಾಡಿದರು. ರಾಮ ಈ ಚಚ್ಚೆಯನ್ನು ಆಲಿಸಿ ಕೊನೆಗೆ ಹೀಗೆ ಹೇಳುತ್ತಾನೆ ‘ಹಲವು ಮತವೇಕ ಒಂದನೇ ಹೇಳು’ ಎಂದು ಗೌತಮ ಖುಷಿಗಳಲ್ಲಿ ಕೇಳುತ್ತಾರೆ. ಆಗ ಗೌತಮ ಯತಿ ನರೆದಲೆಗ (ರಾಗಿ) ನೇ ಶೈಷ್ಣಿ ಎಂದು ನುಡಿಯುತ್ತಾರೆ. ಭತ್ತಕ್ಕೆ ವಿಪರೀತ ಕೋಪ ಬಂದು ‘ನನ್ನಂಥ ಶೈಷ್ಣಿನಿರುವಾಗ, ಗೋಧಿ ಇರುವಾಗ ರಾಗಿಯನ್ನು ಕೊಂಡಾಡುವುದು ಉಚಿತವಲ್ಲ’ ಎಂದು ಪ್ರತಿಭಟನೆ ಸೂಚಿಸಿ ರಾಗಿಯನ್ನು ನಿಂದಿಸಲು ಆರಂಭಿಸುತ್ತದೆ. ಕೊನೆಗೆ ರಾಗಿಯೂ ಆಭರಣಿಸುತ್ತದೆ ‘ಸತ್ಯಹೀನನು ನೀಮು, ಬಡವರನು ಕಣ್ಣೆತ್ತಿ ನೋಡೆ’ ಮುಂತಾಗಿ ವಾಸ್ತವ ಸಂಗತಿಯನ್ನು ಎತ್ತಿ ಆಡುತ್ತದೆ.

ಕೊನೆಗೆ ರಾಮ ಈ ಎರಡು ಧಾನ್ಯಗಳನ್ನು ಆರು ತಿಂಗಳುಗಳ ಕಾಲ ಸೇರೆಮನೆಯಲ್ಲಿಟ್ಟು ನಂತರ ಪರೀಕ್ಷೆ ಮಾಡಲು, ಭತ್ತ ಕುಟ್ಟು ಹಿಡಿದು ತನ್ನ ಮೂಲಗುಣವನ್ನು ಕಳೆದುಕೊಂಡರೆ ರಾಗಿ ಪ್ರಷ್ಟಾಳವಾಗಿ ಮೊದಲಿನಂತೆ ಇರುವುದನ್ನು ಕಂಡು ರಾಮ, ರಾಗಿ ತನ್ನ ಹೆಸರನ್ನೇ ‘ರಾಘವ’ ಎಂಬ ಬಿರುದನ್ನು ನೀಡಿ ಗೌರವಿಸುತ್ತಾನೆ. ಇದಿಟ್ಟು ರಾಮಧಾನ್ಯ ಚರಿತ್ರೆಯ ಕಥಾಭಿತ್ತಿ.

ವಲಸಿಗ ಹಿನ್ನೆಲೆಯುಳ್ಳ ಭತ್ತ (ಆಯು ಸಂಸ್ಕೃತಿಯ ಪಕ್ಷಪಾತಿ) ಮೂಲ ನಿಬಾಸಿಯಾದ ರಾಗಿಯ ಮೇಲೆ ಘರ್ಷಣೆಗಳಿಯವುದು ದಬ್ಬಾಳಿಕೆಯ ಪ್ರತಿಕ, ಇಲ್ಲಿನ ಬಹುಸಂಖ್ಯಾತರ ಆಹಾರವಾದ ರಾಗಿ ಕೆಳವರ್ಗದವರ ಸಂಕೇತವೂ ಹೋದು. ಕನಕದಾಸರ ಶೂದ್ರ ಸಂಸ್ಕೃತಿ ಕೆಲಸ ಮಾಡಿರುವುದು ಈ ಹಿನ್ನೆಲೆಯಲ್ಲಿಯೇ. ಶ್ರದ್ಧೆ, ಭಕ್ತಿ, ವಿನಯ, ಸ್ನೇಹಪರ ಜೀವನದ ಗುಡಾಣದಂತಿದ್ದ ಕನಕದಾಸರನ್ನು ಶೂದ್ರ ಎಂಬ ಹಿನ್ನೆಲೆಯಲ್ಲಿ ಸಂದರ್ಭಾನುಸಾರವಾಗಿ ಹಂಗಿಸುವ, ಮೂಲಭೂತ ಸವಲತ್ತುಗಳಿಂದ ವಂಚಿಸುವ ವ್ಯವಸ್ಥಿತ ಅಪವಾನ ನಿರಂತರವಾಗಿದ್ದ ಸಂದರ್ಭದಲ್ಲಿ ಕನಕದಾಸರು ಈ ರಾಗಿ ರಾಮಾಯಣದ ಮೂಲಕ ಅಭಿವೃದ್ಧಿಸಿರುವ ಪ್ರತಿಭಟನೆ ಅರ್ಥಪೂರ್ಣವಾದುದು. ಜೊತೆಗೆ ಶೂದ್ರರು ಈ ದೇಶದ ಎಲ್ಲಾ ಆಗುಹೋಗುಗಳಿಗೂ, ಕಷ್ಟ-ಸುಖಗಳಿಗೂ ಸ್ವಂದಿಸಬಲ್ಲ ಸಮಾನಮನಸ್ಕರು ಎಂಬುದನ್ನೇ ಕನಕದಾಸರು ಈ ಸಂಕೇತ ಧಾನ್ಯಗಳ ಮೂಲಕ ಪ್ರತಿಪಾದಿಸಹೋರಣ ರೀತಿ, ಉದ್ದೇಶ ಸಕಾಲಿಕ. ಭತ್ತ ತುಂಬಿದ ಸಭೆಯಲ್ಲಿ ತನ್ನ ಶೈಷ್ವತೆಯ ಬಗೆಗಿನ ಅಹಂ ಅನ್ನ ಹೀಗೆ ಪ್ರಕಟಿಸುತ್ತದೆ.

ಎನೆಲಪೋ ನರೆದಲೀಗ ನೀನು ಸ
ಮಾನನೇ ಯೆನಗಿಲ್ಲ ನಮ್ಮನು
ದಾನವಾಂತಕೆ ಬಲ್ಲ ನಿಬ್ಬರ ಹೆಚ್ಚು ಕುಂದುಗಳ
ಜಾನಕಿ ಪತಿಯ ಸನಿಹದಲಿ ಕುಲ
ಹೀನ ನೀನು ಪ್ರತಿಷ್ಟ ಸುದುಮಂತಿ
ಹೀನ ನೀನೆಂದನುತ ಲಿತಿಯಲಿ
ಬ್ಯಾಧು ಭಂಗಿಸಿದ
ಮುಂದುವರಿದು

ಲೋಕದಲಭಿಕ ಭೋಜನವಿ
 ದೆಂಕಾವಾಳರು ಬುಧರು ಜರೆದು ನಿ
 ರಾಕರಿಸಿ ಬಿಡಲಂತು ನೀ ಶೂದ್ರಾನ್ವಾದೆಯಲ
 ನಾಕನಿಳೆಯರು ಸಾಕ್ಷಿ ನಿನ್ನ ವಿ
 ವೇಕಿಗಳು ಮೆಚ್ಚುವರೆ ಬಾಹಿರ
 ಸಾಕು ನಡೆ ನೀನಾವ ಮಾನ್ಯನು ಕಡೆಗೆ ತೊಲಗೆಂದ.

ಈ ಮಾತುಗಳಲ್ಲಿ ಪ್ರಕಟವಾಗುವ ಭತ್ತದ ಅಹಂ, ಉದ್ದಟತನ ತೀರಾ ಸಂಕುಚಿತವಾದುದು. ಜಗತ್ಕೆ ಕಾಲು ಕರೆದುಕೊಂಡು ಬರುವ ಉದ್ದಟತನವೂ ಅಸಂದಭಿಕ. ಲೋಕದಲಭಿಕ ಭೋಜನವಿದೆಂದಾಕೆವಾಳರು ಬುಧರು ಜರೆದು ನಿರಾಕರಿಸಿ, ಬಿಡಲಂತು ನೀ ಶೂದ್ರಾನ್ವಾದೆಯಲ... ನೀನಾವ ಮಾನ್ಯನು ಎಂಬ ಮಾತುಗಳಲ್ಲಿ ವ್ಯಕ್ತವಾಗುವ ಆಹಾರದ ಬಗೆಗಿನ ಪರಪಂಚ ಧೋರಣೆಯೂ ಪ್ರಕಟವಾಗುತ್ತದೆ. ಆಕೆವಾಳರು ಬುಧರು ಅಂದರೆ ಪ್ರಯಾಧ ವಿದ್ವನ್ನಾಗಳು ತಿರಸ್ಕರಿಸಿಬಿಟ್ಟುಗೆ ಅಥವಾ ನಿರಾಕರಿಸಿದಾಗ ಅದನ್ನು ಶೂದ್ರರು ಕಣ್ಣಿಗೊತ್ತಿಕೊಂಡು ತಿಂದರು. ಶೂದ್ರಾನ್ವಾದೆ ಎಂಬ ಮಾತು ತೀರಾ ಅಪಮಾನಕರವಾದುದು. ಆಹಾರದಲ್ಲಿ ವಿದ್ವಾಂಸರು ತಿನ್ನವ ಆಹಾರ, ಪಾಮರ ತಿನ್ನವ ಆಹಾರ ಎಂಬ ತಾರತಮ್ಯವುಂಬೇ. ಅದರಲ್ಲಿ ಆಹಾರದ ವಿಷಯದಲ್ಲಿ ತನ್ನ ಶೈಷ್ವತೆ ಮೆರೆಯಲು ಭತ್ತ ಮಾಡುವ ಈ ಪರಪಂಚ ಧೋರಣೆ ತೀರಾ ಅಸಹ್ಯಕರವಾದುದು. ಮುಂದುವರಿದು ವಿವೇಕಿಗಳು ಮೆಚ್ಚುವರೆ ಎಂಬ ಮತ್ತೊಂದು ವ್ಯಶ್ಯೆಯೂ ಸಂಕುಚಿತ ಭಾವನೆಗೆ ಪ್ರೇರಣೆಯಾಗುವುದು. ಕೇವಲ ಹೊರ ಬಣ್ಣದ ವ್ಯಾಮೋಹಕೆ ಒಳಗಾಗಿ, ಪಕ್ಷಪಾತ ಬುದ್ಧಿ ಯಿಂದ ಧಾನ್ಯದ ಸತ್ಯಾಸತ್ಯತೆಯನ್ನು ಅರಿಯದೆ ಹೋದರೆ ಅಂಥ ವಿವೇಚನೆಗೆ, ತೀಮಾರ್ಣವಕ್ಕೆ ಯಾವ ಬೆಲೆಯಿದೆ? ಇಂಥ ವಿವೇಕಿಗಳು ಅಂದರೆ ಬುದ್ಧಿವಂತರು ಯಾವ ಮಾನ್ಯರು ಎಂಬ ವ್ಯಶ್ಯೆಯೊಂದಿಗೆ ಪರಂಪರಾಗತ ವಂಚನೆಗೆ ಒಳಗಾದ, ಒಳಗು ಮಾಡಿಕೊಳ್ಳುವುದಕ್ಕೆ ಇಂತಹ ಬುಧರೇ ಕಾರಣ ಇರಬಹುದೇ? ಇಂತಹ ಸಹಜ ಕುತ್ತಳೆಹಲದ ಪ್ರಶ್ನೆಗಳೂ ಬಿಂಬಿಕೊಳ್ಳುತ್ತವೆ. ಉತ್ತಮ ವಸ್ತುವನ್ನು ಈ ಮೂಲಕ ಸಂಸ್ಕೃತಿಯನ್ನು ಒಕ್ಕಣ್ಣಿನಿಂದ ನೋಡುವ, ಮೇಲು-ಕೀಳು ಎಂಬ ಕೊಳಕು ಸಂಸ್ಕೃತಿಯನ್ನು ಪಾಲಿಸಿ, ಬೆಳೆಸಿಕೊಂಡು ಬಂದವರು ಈ ಬುಧರೆ

ಎಂಬ ಇಂಗಿತವೂ ಪ್ರಕಟವಾಗುತ್ತದೆ. ಹಾಗಾಗಿ ಭತ್ತಕ್ಕೆ ವ್ಯವಹಾರ ಪ್ರಚ್�ೀಯೀ ಇಲ್ಲದ, ಒಳಿತು ಕೆಡುಕಿನ ಅರಿವೇ ಇಲ್ಲದ ಕೇವಲ ಬ್ರಹ್ಮಿಕ ಪರಿಸ್ಥಿತಿಯ ಹೇಳಿಕೆಯಾಗಿ ಕೇವಲ ದಬಾವಣೆಯ ಪ್ರಶ್ನೆಯಾಗಿದೆ ಎಂಬುದೂ ಸೂಚಿತವಾಗುತ್ತದೆ. ಜೊಳ್ಳು ಸಂಸ್ಕೃತಿಯ ಭತ್ತಕ್ಕೆ ‘ತಾನು ಕಳ್ಳ ಪರರ ನಂಬ’ ಗಾದೆಯ ಮಾತು ಹೊಂದಾಣಿಕೆಯಾಗುತ್ತದೆ. ಭತ್ತದ ಈ ಬಗೆಯ ತಿರಸ್ತಾರ ರಾಗಿಯನ್ನು ಕುರಿತದ್ದಾದರೂ ಇದೊಂದು ಪ್ರತಿಪೆಯಾಗಿ ಶೂದ್ರರನ್ನೇ ಉದ್ದೇಶಿಸಿ ಹಂಗಿಸುವ, ತಿರಸ್ತಾರಿಸುವ ಕುಟಿಲ ತಂತ್ರ ಎಂಬುದೂ ಸ್ವಷ್ಟವಾಗುತ್ತದೆ.

ರಾಗಿಯ ವರೋನ ಸಂಸ್ಕೃತಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಕರೋರ ಮಾತುಗಳಲ್ಲಿ ನಿಂದಿಸುವ ಭತ್ತದ ವರ್ತನೆಗೆ ರಾಗಿಯ ತಾಳ್ಳೀಯ ಕಟ್ಟೆಯೋಡೆ ತಿರುಗಿ ಬೀಳುತ್ತದೆ. ಸವಾಲಿಗೆ ಜವಾಬು ಎಂಬಂತೆ ನುಡಿಯುವ ಈ ಮಾತು ಗಮನಾರ್ಹವಾದುದು.

ಸತ್ಯಹೀನನು ಬಡವರನು ಕ
ಣ್ಣತ್ತಿ ನೋಡೆ ಧನಾಧ್ಯರನು ಬೆಂ
ಬತ್ತಿ ನಡೆವ ವುಪೇಕ್ಷೆ ನಿನ್ನದು ಹೇಳಲೀನದನು

.....

.....

ಬಲ್ಲಿದರು ಬಡವರುಗಳೆನ್ನದೇ
ಎಲ್ಲರನು ರಕ್ಷಿಸುವೆ ನಿರ್ದಯ
ನಲ್ಲ ತಾ ನಿನ್ನಂತೆ ಎಲ ಕುಟಿಲಾತ್ತ ಹೋಗೆಂದ.

ರಾಗಿಯ ಆತ್ಮಸ್ಥೀರ್ಯ, ವರೋನ ಬದುಕಿನ ಸಾಧಕತೆಯ ಜೊತೆಗೆ ತಮ್ಮ ಆತ್ಮಗೌರವಕ್ಕೆ ಧಕ್ಕೆಯುಂಟಾದಾಗ ಆಭರಣಿಸುವ, ಸಿಡಿಲಾಗಿ ಮೇಲರಗುವ ಈ ಕ್ರಿಯೆ ತುಳಿತಕ್ಕೆ ಒಳಗಾದವರು ಶೋಷಣೆಯ ವಿರುದ್ಧ ತಿರುಗಿಬೀಳುವ, ಎಚ್ಚರಿಸುವ ಸೂಕ್ಷ್ಮತೆಯಾಗಿಯೂ ಪ್ರಕಟವಾಗುತ್ತದೆ. ಜೊತೆಗೆ ರಾಗಿ ಭತ್ತವನ್ನು ಕುಟಿಲಾತ್ತ ಎಂದು ಕರೆದಿರುವುದು ಜೊಡಿತ್ತಪೂರ್ವಾಗಿದೆ. ಶ್ರೀಮಂತರ, ಮೇಲುಜಾತಿಯವರ ಬೆನ್ನ ಹತ್ತಿ

ಹೋಗುವ ಭತ್ತದ ಜಾಯವಾನವನ್ನು ಜಾಲಾಡುವಾಗ ರಾಗಿಯ ಧೈರ್ಯ ಸಾಹಸ ಆಶ್ಚರ್ಯ ಹುಟ್ಟಿಸುತ್ತದೆ. ವರ್ಗ, ವರ್ಣ, ಕಾಲ-ದೇಶ, ನೆಲಗಳ ಯಾವೊಂದು ತಾರತಮ್ಯವಿಲ್ಲದೆ ಎಲ್ಲರಿಗೂ ಅತಿ ಸುಲಭವಾಗಿ ಎಟುಕಬಹುದಾದ, ಕನಿಷ್ಠ ಮಳೆಯ ನೀರಿನ ದಿಣ್ಣೆ, ತಗ್ಗಿಗಳಿಂಬ ಭೇದವರಿಯದೆ ಬೆಳೆಯಬಲ್ಲ ರಾಗಿಯ ಮುಂದೆ ನೀರಿನ ಆಶ್ಚರ್ಯದಲ್ಲಿಯೇ ಬೆಳೆಯಬಲ್ಲ, ಕೇವಲ ವಿಲಾಸಿಗರ ಭೋಜನಕ್ಕೆ ಪಾತ್ರವಾದ ಭತ್ತ ಸರಿಸಾಟಿಯಾಗಲಾರದು. ಅದನ್ನು ರಾಗಿ ಹೇಳುವ ಈ ಮಾತುಗಳೇ ಸಾಕ್ಷಿ.

ಮಳೆದೆಗೆದು ಬೆಳೆಯಡಗಿ ಕ್ಷಾಮುದ
ವಿಲಯ ಕಾಲಧೂಳನ್ನುವಿಲ್ಲದೆ
ಅಳಿವ ಪ್ರಾಣಿಗಳದರಿಸಿ ಸಲಹಿಸು ಜಗವರಿಯೇ |
ಎಲವೋ ನೀನೆಲ್ಲಿಹೆಯೋ ನಿನ್ನ
ಬಳಗವದು ತಾನೆಲ್ಲಿಹುದು
ಹಲವು ಹುಲುಧಾನ್ಯಗಳನಗೆ ಸರಿದೊರೆಯೇ ಕೇಳಿಂದ.

ರಾಗಿಯ ಈ ಸರಳ, ಸುಂದರ ಬದುಕು ಬಡವರ, ಅನಾಥರಿಗೆ ಆಶ್ಚರ್ಯವಾದ ರೀತಿ ಒಂದು ಬಗೆಯಾದರೆ ಶೂದ್ರರ, ಶೋಷಣೆಗೆ ಬಳಗಾದವರ ಅಗತ್ಯತೆ, ದಕ್ಷತೆ, ಪ್ರಾಮಾಣಿಕತೆಯನ್ನು ಎತ್ತಿ ತೋರಿಸುವ ಈ ಮೂಲಕ ಸಮಕಾಲೀನ ಹೊಂದಾಣಿಕೆ ಅಥವಾ ಸಮನ್ವಯತೆ ಅಂತಹ ಶೂದ್ರರು ಈ ಸಮನ್ವಯತೆಗಾಗಿ ಹಂಬಲಿಸುವ, ಸಹಕಾರ, ತ್ಯಾಗಕ್ಕಾಗಿ ಎಂತಹ ದುಡಿಮೆಯೂ ಸಿದ್ಧ ಎಂಬ ಸಂಕೀರ್ಣ ಧ್ವನಿಯನ್ನು ಕನಕದಾಸರು ಅರ್ಥಪೂರ್ವಾವಾಗಿ ಕಟ್ಟಿಕೊಡುತ್ತಾರೆ. ಜೊತೆಗೆ ‘ಗೋವದು ಕರೆದ ಹಾಲಿಗೆ ಕುರಿಯ ಹಾಲಂತರವೇ’ ಎಂದು ಹೇಳುವ ಭತ್ತದ ದರ್ಷಕ್ಕೆ ರಾಗಿ ಕೊಡುವ ಉತ್ತರವೂ ಪರಿಣಾಮಕಾರಿಯಾದುದು.

ಹೆತ್ತ ಬಾಣಂತಿಯರು ರೋಗಿಗೆ
ಪಫ್ಫ ನೀನಹೆ ಹಣದ ಬಾಯಿಗೆ
ತುತ್ತ ನೀನಹೆ ನಿನ್ನ ಜನ್ನ ನಿರಭರಕವೆಂದ

ಭತ್ತದ ಪರಮಶೈಷ್ಟತೆಯ ತಿಕ್ಕಲುತನವನ್ನು ಬೆತ್ತಲುಗೊಳಿಸುವ ರಾಗಿಯ ಈ

ಮಾತು ಸಕ್ಕಾದುದು ಕೂಡ. ಹಾಗೆಯೇ ಕನಕದಾಸರು ಬಳಸಿರುವ ಪದ ಪ್ರಯೋಗವೂ ಅಥವಾರ್ಥವಾದುದು. ಭತ್ತಕ್ಕೆ ವೀರಿ ಎಂಬ ಸಂಸ್ಕೃತ ನುಡಿಗಟ್ಟಿನ್ನು ಕಟ್ಟಿ ಕರೆದರೆ, ರಾಗಿ ನರೆದಲೆಗ ಎಂದು ಅಚ್ಚಕ್ಕನ್ನಡದಲ್ಲಿ ಕರೆದಿದ್ದಾರೆ. ವೀರಿ ನಿಜವಾಗಿಯೂ ರೋಗಿ, ನರೆದಲೆಗ ನರೆತ ತಲೆಯ ವಯೋವ್ಯಧಿ, ಜ್ಞಾನವ್ಯಧಿ ತೆಯ ಸಂಕೇತ. ಅಕ್ಕಿ ರಕ್ತಹಿನ ರೋಗಿಯ ಮುಖಿದಂತೆ ಬಿಳಿಚಿಕೊಂಡಿದ್ದರೆ ರಾಗಿ ಬಲಿತು ಹಣ್ಣಾಗಿ ಕಟಾವಿಗೆ ಬಂದಾಗ ಅದರ ತಲೆಯಿತ್ತಿ ನಿಂತ ನೋಟ ರಮ್ಮಾದುದು. ಆದ್ದರಿಂದಲೇ ನರೆತ ತಲೆಯವನು ನರೆದಲೆಗ ಎಂದು ಕರೆದಿರುವ ಕನಕದಾಸರ ಪಕ್ಷ ಪ್ರತಿಭೆಯ ಪ್ರತೀಕ. ಅಕ್ಕಿಯಿಂದ ತರ್ಯಾರಿಸಿದ ಆನ್ನ ಒಂದು ಮಧ್ಯಾಹ್ನಕ್ಕೆ ಹಳಸಲಾಗಿ ವಾಸನೆ ಬಡಿದರೆ, ರಾಗಿಯಿಂದ ಮಾಡಿದ ಮುದ್ದೆ ಅಥವಾ ರೊಟ್ಟಿ ಅಷ್ಟು ಬೇಗ ಹಳಸಲಾರದು. ಒಂದು ವೇಳೆ ರಾಗಿಯ ಮುದ್ದೆ ನೀರೊಡೆದು ಪಿಸುಕಲಾದರೂ ವಾಸನೆ ಬರುವುದಿಲ್ಲ. ರೊಟ್ಟಿ ವಾರಗಟ್ಟಿಲ್ಲ ಇರುತ್ತದೆ. ಜೂತೆಗೆ ರಾಗಿ ಪೂರ್ಣವಾಗಿ ಬೆಳೆದು ಕಟಾವಿಗೆ ಬರುವ ಸಂದರ್ಭದಲ್ಲಿ ಹೆಮ್ಮೆಯಿಂದ ತಲೆಯಿತ್ತಿ ನಿಂತರೆ ಭತ್ತ ನೀರೊಳಗಿದ್ದರೂ ಕಳಾಹಿನ ಸ್ಥಿರಿಯಲ್ಲಿ ತಲೆ ತಗ್ಗಿಸಿಕೊಂಡು ನಿಂತ ಕಲ್ಪನೆಯನ್ನು ಕನಕದಾಸರು ಕಟ್ಟಿಕೊಡುವ ರೀತಿ ನಿಜಕ್ಕೂ ಅಧ್ಯಾತ್ಮ.

ರಾಗಿ-ಭತ್ತಗಳ ಈ ಜಗಳ, ಶೈಷ್ವತೆಯ ಪ್ರಶ್ನೆ ರಾಮನಿಗೆ ಸವಾಲಾಗಿ ಕಾಡಿದರೂ ಅತನು ತಕ್ಷಣ ತೀಪ್ರಗೌಡದೆ, ಆರು ತಿಂಗಳ ಕಾಲ ಸೆರೆಮನೆಗೆ ತಳ್ಳುತ್ತಾನೆ. ಶ್ರೀರಾಮನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ನಡೆದ ನಂತರ ಈ ಧಾನ್ಯಗಳ ಸಂಗತಿ ಮತ್ತೆ ಪ್ರಸ್ತಾಪವಾಗುತ್ತದೆ. ಹನುಮಂತ ವೋದಲಾದವರು ಸೆರೆಮನೆಯಲ್ಲಿದ್ದ ಧಾನ್ಯವನ್ನು ಕರೆತಂದು ರಾಮನ ಅಸಾಫಾದಲ್ಲಿ ನೆಲ್ಲಿಸುತ್ತಾರೆ. ಶಿವ, ದೇವೇಂದ್ರ ಮೋದಲಾದ ದೇವತೆಗಳ ಸಮಕ್ಕಪುದಲ್ಲಿ ಈ ಧಾನ್ಯಗಳ ವಿಜಾರಣೆ ನಡೆಯುತ್ತದೆ. ರಾಗಿ ಕಾಂತಿಯಕ್ಕೂ ವಾಗಿ ಪರಿಪಕ್ವವಾಗಿದ್ದರೆ ಭತ್ತ ಕಟ್ಟಿ ಹಿಡಿದು ತನ್ನ ಮೂಲಗುಣವನ್ನು ಕಳೆದುಕೊಂಡಿರುತ್ತದೆ. ಆಗ ಕಟ್ಟಿಲಾಯನಿ ರಾಗಿಯ ಹಿರಿಪೆಯನ್ನು ಕುರಿತು ಹೀಗೆ ಹೇಳುತ್ತಾನೆ:

ಎಲ್ಲ ಧಾನ್ಯದಲ್ಲಿ ಈತನೆ
ಬಲ್ಲಿದನು, ಹಣ್ಣಾಯಲ್ಲಿ ಬಡವರ
ಬಲ್ಲಿದರನಾರ್ದೆ ಸಲಹುವ ನಿನಗೆ ಸರಿಯುಂಟೆ
ನೆಲ್ಲಿನಲ್ಲಿ ಗುಣವೇನು, ಭಾಗ್ಯದಿ

**ಬಲ್ಲಿದರ ಪರಿಕರಿಸುವನು, ಅವ
ನಲ್ಲಿ ಸಾರವ ಕಾಣೆಯೆಂದನು ಕಟ್ಟಿಲಮುನಿ ನಗುತ**

ಭತ್ತದ ಬಣ್ಣ ಬಂಯಲಾದ ರೀತಿ, ಕಟ್ಟಿಲಮುನಿಯ ತೀವ್ರಾನ, ಭತ್ತಕ್ಕೆ ತೆಲೆತಗ್ಗಿಸುವ ಕೆಲಸ, ಕಾಲು ಕೆರೆದುಕೊಂಡು ಜಗಳಕ್ಕೆ ಬಂದ ಭತ್ತವನ್ನು ಕೇಳುವವರಿಲ್ಲದೆ ಎಲ್ಲಾರ ಗಮನ ರಾಗಿಯ ಕಡೆಯೇ. ಸ್ವಯಂ ಶ್ರೀರಾಮನೇ ರಾಗಿಗೆ ತನ್ನ ಹೆಸರಾದ ರಾಘವ ಎಂಬುದನ್ನು ನೀಡಿ ರಾಗಿಯನ್ನು ಗೌರವಿಸುತ್ತಾನೆ. ಬ್ರಹ್ಮ ಕಮಂಡಲವನ್ನು, ಶಂಕರ ಶ್ರೀಮಂತುವನ್ನು, ಯಮನು ದಂಡವನ್ನು, ಇಂದ್ರ ಕೂರಿಗೆಯನ್ನು, ಕುಬೇರ ಯಂತ್ರರಕ್ಷೆಯನ್ನು ನೀಡಿ ಗೌರವಿಸುತ್ತಾರೆ.

ಇಂತಹ ವರ್ಗ ಕಲಹದ, ಈ ಮೂಲಕ ಶ್ರೇಷ್ಠತೆಯ ಅಹಂ ಅನ್ನು ಇಳಿಸುವ, ಸರ್ವ ಜನಾಂಗದ ಬದುಕಿಗೆ ಹಂಬಲಿಸುವ ಕ್ರಿಯೆಯ ಮುಂದೆ ಅಸೂಯೆ ಶ್ರೇಷ್ಠ-ಕನಿಷ್ಠ ಎಂಬ ಭ್ರಮೆ ಸಾಧುವಲ್ಲ ಎಂಬುದನ್ನು ಸಂಕೀರ್ಣ ನೆಲೆಯಲ್ಲಿ ಕಟ್ಟಿಕೊಡುವ ಕನಕದಾಸರ ಸಾವಾತ್ರಿಕ ಪ್ರಾಣಿ, ಸಾಮಾಜಿಕ ಕಳಕಳಿ, ಅಂದಿನ ಜನರ್ಚಿವನದಲ್ಲಿದ್ದ ಮತ್ತೀಯ ಮೇಲು-ಕೇಳಿನ ಹಿರಿಮೆ-ಗರಿಮೆಯ ಕೊಳಕನ್ನು ತಿಳಿಗೊಳಿಸುವ ಬಹುದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಜನಪದ ಕಥೆಯ ಚೌಕಟ್ಟನ್ನು ವರ್ಣಿಸ್ತೇಯಿ ವಿದಂಬನೆಗೆ ಈ ಮೂಲಕ ಶೂದ್ರರ ಪ್ರತಿಭೆ ಸಾಮಧ್ಯವನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿದ ಮೋದಲ ಸಮಾಜವಾದಿ ಚಿಂತಕ ಅನ್ನವುದರ ಚೀತಿಗೆ ರಾಮಧಾನ್ಯ ಚರಿತ್ರೆ ಕನ್ನಡದ ಮೋದಲ ಸ್ವತಂತ್ರ ಕಾವ್ಯ ಎಂಬುದೂ ಕನಕದಾಸರ ಇನ್ನೊಂದು ಅಗ್ಗಳಿಕೆಯಾಗಿದೆ.

- ಡಾ.ಚಿಕ್ಕೆಣ್ಣ ಯಣ್ಣಿಕಟ್ಟೆ